



### ಧರ್ಮಸ್ಥಳದಲ್ಲಿ ಪ್ರೇಕ್ಷಣೀಯ ತಾಣಗಳು

ಮಂಜುಷಾ ವಸ್ತು ಸಂಗ್ರಹಾಲಯ, ರತ್ನಗಿರಿ (ಬಾಹುಬಲಿ ಬೆಟ್ಟ), ಲಲಿತೋದ್ವಾನ, ಜಯಾ ಉಗ್ರಾಜ, ಶ್ರೀ ಮಂಜುನಾಥೇಶ್ವರ ಸಂಸ್ಕರಿಸಣಕ್ಕೊಂಡಿರುತ್ತಾನೆ, ವಸಂತ ಮಹಲ್, ನೆಲ್ಲಾಡಿ ಬೀಜು, ಅಣ್ಣಪ್ಪಾಮಿ ಬೆಟ್ಟ, ಕಾಂತಿವನ, ನೇತ್ರಾವತಿ ಸ್ವಾನಭಟ್ಟ.

### ಧರ್ಮಸ್ಥಳ ಸಮೀಕ್ಷಾದ ಜೈನ ತೀರ್ಥಕ್ಷೇತ್ರಗಳು.

ವೇಣೂರು (25 ಕಿ.ಮೀ.), ಮುಂಬಿದ್ರೆ (43 ಕಿ.ಮೀ.), ವರಂಗ (90 ಕಿ.ಮೀ.), ಹೊಂಬುಜ (160 ಕಿ.ಮೀ.), ನರಸಿಂಹರಾಜಪುರ (160 ಕಿ.ಮೀ.), ಶ್ರವಣಬೆಗ್ಲಾಳ (175 ಕಿ.ಮೀ.)

ಎಂಟು ಅಡಿ ಎತ್ತರದ ಗೌಮೃಟೇಶ್ವರ ನಿಲ್ದಿಸಬೇಕು ಎಂಬ ಆಸ್ತಿ ಅವರದಾಗಿತ್ತು. ಅದಕ್ಕಾಗಿ ಬ್ಯಂಕ್ ಬಂಡೆಯೊಂದರ ಮುದುಕಾಟ ನಡೆದು, ಕಾರ್ಕಾಳದಲ್ಲಿ 100 ಅಡಿ ಉದ್ದ, 58 ಅಡಿ ಆಗಲ, 8 ಅಡಿ ದಪ್ಪದ ಶಿಲೆ ದೊರಕಿತು.

ಪ್ರಾಥಮಿಕೆನ್ನು, ಸಂಕಲಗಳೊಂದಿಗೆ 1967ರಲ್ಲಿ 39 ಅಡಿ ಎತ್ತರದ ವಿಗ್ರಹ, 13 ಅಡಿ ಎತ್ತರದ ಹೀರೆ ನಿಮಾಣಣ ಕೆಲಸವನ್ನು ಶುರು ಮಾಡಲಾಯಿತು. ಕಾರ್ಕಾಳದ ಮಂಗಲ್ಯಾದೆಯಲ್ಲಿ ಕೈತ್ತನೆ ಕೆಲಸ ನಿರ್ವಹಿಸಿದವರು ಶ್ರೀ ರೆಂಜಾಳ ಗೋಪಾಲಕೃಷ್ಣ ಶೇತ್ತಳ. 1968ರಲ್ಲಿ ರತ್ನವಹು ಹೆಗ್ಗಡೆಯವರು ಶೀರಿಕೊಂಡಾಗ ಹೆಗ್ಗಡೆ ಹೀರೆದ ಅಧಿಕಾರಿಯು, ಜೊತೆಗೆ ಗೌಮೃಟೇಶ್ವರ ನಿಮಾಣಣ, ಸಾಗಾಟ, ಪ್ರತಿಷ್ಠೆಯ ಜವಾಬಾದಿಯು ಆಗಷ್ಟೆ ಹರೆಯ ದಾಟದ ಏರೋಂದ್ರು ಕುಮಾರ್ ಅವರ ಹೆಗಲೆಗೆ ಬಂತು 210 ಟನ್ ಭಾರದ ಗೌಮೃಟೇಶ್ವರ ಕಾರ್ಕಾಳದಿಂದ ಧರ್ಮಸ್ಥಳ ತಲುಪಿದ್ದು 1973ರಲ್ಲಿ. ಈ ಮಹಾನ್ ಪ್ರಯಾಣಿದ ಸಾವಿರಾರು ಕರೆಗಳನ್ನು ಕರಾವಳಿ ಜನರು ಇಂದಿಗೂ ಮಾತಾಡಿಕೊಳ್ಳುತ್ತಾರೆ.

ಬಾಹುಬಲಿ ಧರ್ಮಸ್ಥಳ ತಲುಪಿದ ಬಳಿಕ ಹೀರೆ ನಿಮಾಣಣ, ಗೌಮೃಟನ ಪಯಣಕ್ಕೆ ಬೆಟ್ಟದ ದಾರಿ ನಿಮಾಣಣದ ಕೆಲಸಗಳು ಒಂಬತ್ತು ವರ್ಷ

ಸಾಗಿದವು. ಗೌಮೃಟೇಶ್ವರ ತಲೆ ಎತ್ತಿ ನಿಂತಿದ್ದು 1982ರಲ್ಲಿ. ರತ್ನಮೃಟೇಯವರ ಮಾರ್ಗದರ್ಶನದೊಂದಿಗೆ ಖೋಳೆದ್ದು ಹೆಗ್ಗಡೆಯವರು ಮೂರ್ತಿ ಸಾಗಾಟ, ಪ್ರತಿಷ್ಠಾಪನೆಯ ಕೆಲಸಗಳನ್ನು ನಿರ್ವಹಿಸಿದರು.

ಅಹಿಂಸೆ, ತಾಳ್ಳೆ, ಸಂಯಮ, ತ್ವಾಗ, ತಪಸ್ಸು ಮತ್ತು ಮೋಕ್ಷದ ಪ್ರತೀಕವಾದ ಬಾಹುಬಲಿ ಜ್ಯೇಂಧ್ರಮಾರ್ಗದ ಸಮಸ್ತ ವ್ಯಾಲ್ಯಾಗ್ಲ ಪ್ರತೀಕ. ಭೋಗಜೀವನ ತ್ಯಜಿಸಿ ತ್ಯಾಗದ ಮೂಲಕ ಅಧ್ಯಾತ್ಮಿಕ ಉತ್ಪಾದಕ್ಕೆ ರಿದ ಬಾಹುಬಲಿಯ ಜೀವನ ಇಂದಿಗೂ ಅದರ್ಥ. ಗೆದ್ದ ರಾಜ್ಯದೊಂದಿಗೆ ಉಟ್ಟಿ ಬಟ್ಟೆಯನ್ನು ತ್ಯಜಿಸಿದ ಬಾಹುಬಲಿಯದು ಆದಂಬರ. ಅಭಿಷೇಕ ಇವೆಲ್ಲವುಗಳ ಪರಿಧಿಯನ್ನು ಖೀರಿದ ಉದಾತ್ತ ವ್ಯಕ್ತಿತ್ವ. ಇಂಥ ವಿರಾಗ ಮೂರ್ತಿಯನ್ನು ವಿವಿಧ ಮಾಂಗಲ ದ್ರವ್ಯಗಳಿಂದ ಅಭಿಷೇಕ ಮಾಡುವುದರ ಹಿಂದೆ ಭಕ್ತಿಯ ಜೊತೆಗೆ ಶಾಂತಿ-ಸೌಧಾರಣದ ಉದ್ದೇಶಗಳಿವೆ.

ಈ ಬಾರಿ ಗೌಮೃಟಮೂರ್ತಿಗೆ ನಡೆಯುತ್ತಿರುವುದು ನಾಲ್ಕನೆಯ ಮಹಾಮಸ್ತಕಾಭಿವೃತ್ತ. ವಧ್ಯಮಾನ ಸಾಗರ ಮುನಿ ಮಹಾರಾಜರು ಈ ಉತ್ಸವದ ನೇತ್ರಕ್ಕೆ ವಹಿಸಿದ್ದು, ಈಗಾಗಲೇ ಧರ್ಮಸ್ಥಳ ಪುರಪುರೈಶೆ ಮಾಡಿದ್ದಾರೆ. ಸಾಮಾನ್ಯವಾಗಿ ಮಸ್ತಕಾಭಿವೇಕ ರಾತ್ರಿ ಹೊತ್ತು ನಡೆಸುವುದು ರೂಢಿ. ಆದರೆ ಬೆಳಕನ ಪ್ರವಿಶಿತಗೆ ಈಟಾಗಲು ಆಕರ್ಷಣೆಗೊಳ್ಳುವ ಹಿನ್ನೆಲೆಯಲ್ಲಿ ವಧ್ಯಮಾನ ಸಾಗರ ಮುನಿಗಳು ಈ ಉತ್ಸವ ಹಾಗಲು ನಡೆದರೆ ಉತ್ತಮ ಎಂದು ಸಲಹೆ ಮಾಡಿದ್ದರು.

ಜೈನ ಧರ್ಮದಲ್ಲಿ ಉತ್ಸವಗಳಲ್ಲಿ ಪಂಚಕಲ್ಯಾಣಕ್ಕೆ ವಿಶೇಷ ಮಹತ್ವವಿದೆ. ಜ್ಯೇಂಧ್ರಂಕರಂಕರ ಬದುಕಿನ ಮಹಾ ಪರಯಣವನ್ನು ಪ್ರಸ್ತುತಪಡಿಸುವ ಕಲಾರೂಪಕಗಳು ಇವು. ಗಭಾರವತರಣ ಕಲ್ಯಾಣ, ಜನ್ಮ ಕಲ್ಯಾಣ, ಪರಿನಿಷ್ಠ ಮಣಿ ಕಲ್ಯಾಣ, ಕೇವಲಜ್ಞಾನ ಕಲ್ಯಾಣ, ನಿರ್ವಾಣ ಕಲ್ಯಾಣ ಎಂಬ 5 ಹಂತಗಳು. ಈ ಬಾರಿ ಈ ಪಂಚಕಲ್ಯಾಣ ಪರಿಕಲ್ಪನೆಯನ್ನು ಬಾಹುಬಲಿಯ ಜೀವನಕ್ಕೆ ಅನ್ಯಾಯಿಸಿ ‘ಪಂಚಮಹಾವೈಭವ’ ಎಂಬ ಹೊಸ ಪರಿಕಲ್ಪನೆಯನ್ನು ಪ್ರಸ್ತುತಪಡಿಸಲಾಗುತ್ತಿದೆ. ಮಸ್ತಕಾಭಿವೇಕದ ಸಂಪೂಮಿವನ್ನು ಅಧಿಪೂರ್ಣಗೊಳಿಸುವ ಉದ್ದೇಶದಿಂದ ಕ್ಷೇತ್ರವು 200 ಕೆರಗಳ ಅಭಿವೃದ್ಧಿಯನ್ನು ಕೈಗ್ರಿಕೆಳ್ಳುತ್ತಿದೆ.